



ಮಧುಬನದ ನೀರನಿಂದ  
ಕಯಾರಿಂದ ಕೇವಲಿಂಬಾತ್

# ಕಕ್ಷದ ಮಾಸವೊ ಮಧುಬನದ ಫುಮಲೂ

ಮುಂಗಾರು ಆರಂಭವಾಗುತ್ತಿದ್ದಂತೆ ಕೊಡಗಿನವರಿಗೆ ಬಿಡುವಿಲ್ಲದ ಕೈಷಿ ಕೆಲಸ. ಜಿಟಿಟಿ ಮಳೆ ನಡುವೆ ಗ್ರಹಿಣಿಯುವ ಅವರ ಮೈ ಮನಸ್ಸಿನ ದಣವನ್ನು ನಿವಾರಿಸಲಿಂಬಂತೆ ‘ಕಕ್ಷದ ಪದಿನೆಚ್ಚೆ’ ಆಚರಣೆ ಬರುತ್ತದೆ.

■ ಶ.ಗ. ನಯನತಾರಾ

**ಮುಂಗಾರು** ಮಳೆ ಆರಂಭವಾಗುತ್ತಿದ್ದಂತೆ ಕೊಡಗಿನವರಿಗೆ ಕಕ್ಷದ ಮಾಸವೊ ಜೊತೆಯಾಗುತ್ತದೆ. ಜಿಟಿಟಿ ಮಳೆ ನಡುವೆ ಕೈಷಿ ಚಟುವಟಿಕೆಗಳು ಗಿರಿಗೆದರುವ ಈ ಕಾಲದಲ್ಲಿ ಕೆಲ ಆಚರಣೆಗಳೂ ನಡೆಯುತ್ತವೆ.

ಮುಂಗಾರು ಮಳೆಗಾಲದ ಮಧ್ಯ ಭಾಗ ಕೊಡಗಿನಲ್ಲಿ ‘ಕಕ್ಷದ ಮಾಸ’ ಎನಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಬುಳ್ಳೆ 17 ರಿಂದ 18 ರಿಂದ ಕಕ್ಷದ ಮಾಸ ಎದು ಪರಿಗೋಳಿಸಲಾಗುತ್ತದೆ. ಹಬ್ಬ ಹರಿದಿನ, ಮಧುವೆ ಉತ್ಸವಗಳನ್ನು ಬಿಟ್ಟು ಸಂಪೂರ್ಣ ಕೈಷಿ ಕಡೆ ಮುಖ ಮಾಡುವ ಕಾಲ. ಧೋ ಎಂದು ಸುರಿಯುವ ಮಳೆ ನಡುವೆ ಮುಂಗಾರು ಹಂಗಾಮನ ಮೊದಲ ಭಕ್ತದ ನಾಟಿ ಕೆಲಸ ನಡೆಯುವುದು. ಈ ಸಮಯದಲ್ಲಿ ಮನೆ-ಮನಸ್ಸು ತಳೆಸುವ ‘ಕಕ್ಷದ ಪದಿನೆಚ್ಚೆ’ ಅನ್ನ ಕೊಡಗಿನವರು ಹಾಲಿಸಿಕೊಂಡು ಬಂದಿದ್ದಾರೆ.

ಧಾರಾಕಾರ ಸುರಿಯುವ ಪ್ರಯ್ಯ ಮಳೆ ನಡುವೆ ಇಲ್ಲಿನವರ ಕೈಷಿ ಚಟುವಟಿಕೆಯ ‘ಕಕ್ಷದ ಪದಿನೆಚ್ಚೆ’ ಹಾಗೂ ತುಳುಭಾಷಿಗರ ‘ಅಟಿ ಪದಿನೆಟ್ಟಿ’ ಆಚರಣೆ ಕೊಡಗಿನಾದ್ದಂತೆ ನಡೆಯುತ್ತದೆ. ಕನ್ನಡ ಭಾಷಿಗರ ‘ಆಪಾಧ’ ಎಂಬ ಪದವೇ ಕೊಡವರ ಕಕ್ಷದ ಹಾಗೂ ತುಳು ಭಾಷಿಗರ ‘ಅಟ’ ಆಚರಣೆ.

ಕಕ್ಷದ ಮಾಸ ಅಥವಾ ಅಟಿ ತಿಂಗಳ 18ನೇ ದಿನವನ್ನು ಆಯುವೇದ ಸಂಬಂಧದ ಜಾನಪದ ಹಬ್ಬನಾಡಿಗಿ ಆಚರಿಸುವುದು ಪದ್ಧತಿ. ಆ ದಿನ ಸಾಮಾಜಿಕವಾಗಿ ಗಡೆಯಲ್ಲಿ ನಾಟಿ ಕಾರ್ಯ ಮಾಡಿ, ನಂತರ ಮನೆಯಲ್ಲಿ ಮಧುಬನ ಅಥವಾ ಮದ್ದನಸೇಳಿನ ಪಾರ್ಯಸ, ಮರಕೆಸುವಿನ ಪತ್ತೆದೆಯೋದಿಗೆ ಹಬ್ಬ ಮಾಡಲಾಗುತ್ತದೆ.

**ಮಧುಬನ, ಮರಕೆಸುವಿನ ಫುಮಲೂ**

ಆಯಾ ಕಾಲಕ್ಕೆ ತಕ್ಷಂತೆ ಆಹಾರ ಪದ್ಧತಿಯಲ್ಲಿ ಬದಲು ಮಾಡಿಕೊಳ್ಳುವುದು ಕೊಡಗಿನವರ ರೂಢಿ. ಅಲ್ಲಯೇ ಮಳೆಗಾಲದಲ್ಲಿ ದೇಹವನ್ನು ಬೆಳ್ಳಿಗಿಡಬಲ್ಲ ಆಹಾರ ವಿಾದ್ಯಗಳನ್ನು

ತಯಾರಿಸುತ್ತಾರೆ. ಕಕ್ಷದ ಆಚರಣೆಯಲ್ಲಿ ಮಧುಬನ, ಮರಕೆಸುವಿನ ವಿಾದ್ಯ ತಯಾರಿ ಇರಲೇಬೇಕು.

ಮಧುಬನ, ಹಸುರು ಎಲೆಗಳಿಂದ ಕೂಡಿದ ಪ್ರೋಡೆಯಲ್ಲಿ ಬೆಳೆಯುವ ಸಸ್ಯ. ಉದ್ದನೆಯ ಕಳೆಯಲ್ಲಿ ಎಲೆಗಳು ತುಂಬಿರುತ್ತವೆ. ಕಕ್ಷದ ಅಥವಾ ಆಟಿ ತಿಂಗಳ ಆರಂಭ ದಿನದಿಂದ ಹಿಡಿದು ಮಧುಬನ ಗಿಡಲ್ಲಿ ಒಂದೊಂದು ವಿಧದ ಜೀವಧೀಯ ಗುಣಗಳು ಸೇರಲಾರಂಭಿಸುತ್ತದೆಯಂತೆ. 18ನೇ ದಿನದಂದು 18 ವಿಧದ ಜೀವಧಿಗಳು ಸೇರಿ ಸಂಪೂರ್ಣವಾಗುತ್ತದೆ ಎಂಬ ನಂಬಿಕೆ. ಈ ದಿನ ಮಾತ್ರ ಈ ಸಸ್ಯ ಸುವಾಸನಾಭರಿತವಾಗಿರುತ್ತದೆ.

ಮನೆಯ ಹಿತ್ತಲಲ್ಲಿ ಬೆಳೆಯುವ ಮಧುಬನ ಗಿಡದ ಸೌಪ್ರದ್ರುತ್ಯ ಬೆಳಿಗೆ ಕೊಯ್ದು ಅಕ್ಕಿಯೊಂದಿಗೆ ಪಾರ್ಯಸ ಅಥವಾ ಕೆರವಿಚಾರ್ ಮಾಡಿ ಸ್ವೇಚ್ಚಿತರಿಗೆ, ನಂಬಿರಿಪ್ಪಿಗೆ ಹಂಚಿ ವಿಷಿ ಪಡುತ್ತಾರೆ. ಸೌಪ್ರದ್ರುತ್ಯ ದಂಟಿನ ಸಹಿತ ನೀರಿನಲ್ಲಿ



ಮರಕೆಸು

ಚೆನ್ನಾಗಿ ಬೇಯಿಸಲಾಗುತ್ತದೆ. ನಂತರ ಆ ನೀರನ್ನು ಸೊಸಿ ಕಡು ನೇರಳೆಹಣ್ಣನ ಬಣ್ಣದ ನೀರನ್ನು ಬಳಸಿ, ರವೆ, ಸಕ್ಕರೆ, ಗೋಡಂಬಿ, ದುಷ್ಪಿ ಮತ್ತು ತುಪ್ಪ ಸೇರಿಸಿ ಕೆಸರಿಚಾರ್ ಮಾಡಲಾಗುತ್ತದೆ. ಇಲ್ಲವೇ ಆ ನೀರಿನಲ್ಲಿ ಅಕ್ಕಿ, ಬೆಳ್ಳ, ಕಾಂತಿಯಾರಿ ಸೇರಿಸಿ ಅನ್ನ ಮಾಡುತ್ತಾರೆ. ಸುವಾಸನೆಯುಕ್ತ ಕಡುಬಣ್ಣದ ವಿಾದ್ಯ ಸವಿಯಲು ತುಂಬಾ ರುಚಿ. ಮಳೆಗಾಲದ ಶೀತ ವಾತಾವರಣದಲ್ಲಿ ಆರೋಗ್ಯಕ್ಕೆ ಈ ಮಧುಬನದ ಸೇವನೆ ಬಹಳಷ್ಟು ಪ್ರಯೋಜನ ನೀಡುತ್ತದೆ.

ಮಧುಬನ ಸೊಷ್ಟಿನ ಪಾರ್ಯಸವಾಗಲೇ ಸಿಹಿ ಅನ್ನವಾಗಿ, ತುಪ್ಪದನ್ನವಾಗಿ ಮತ್ತು ಲಾದಿಯಾಗಿ ಹಿರಿಯಿಗೂ ಇಷ್ಟವಾಗುತ್ತದೆ.

## ಮರಕೆಸು ಪತ್ತೆಗಡೆ

ಕರ್ಕಾಟಕ ಮಾಸದಲ್ಲಿ ಕಾಡಿನಲ್ಲಿ ಸಸ್ಯಗಳು ಸಮೃದ್ಧವಾಗಿ ಬೆಳೆಯುತ್ತವೆ. ಮಧುಬನಸೊಷ್ಟಿನ ಜತೆ ಕಾಡಿನಲ್ಲಿ, ಕಾಫಿ ತೋಟಗಳಲ್ಲಿ ಮರದ ಮೇಲೆ ಬಿಡುವ ‘ಮರಕೆಸು’ ಸೌಪ್ರದ್ರುತ್ಯ ಕೂಡ ಜೀವಧ ರೂಪ ತಾಳುತ್ತದೆ.

ಆಟಿ ಮಾಸದಲ್ಲಿ ಯಾವ ದಿನವಾದರೂ ಈ ಸೌಪ್ರದ್ರುತ್ಯ ಉಪಯೋಗಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಇದನ್ನು ಸೇವಿಸುತ್ತಾರೆ. ಮಳೆಗಾಲದ ಶೀತ ವಾತಾವರಣದಲ್ಲಿ ದೇಹದ ಉಪಾಂಶವನ್ನು ಹೆಚ್ಚಿಸಿ ಶೀತ ಮತ್ತು ಬೆಳೆಯಿಂದ ಮರಕೆಸು ದೇಹವನ್ನು ರಕ್ಷಿಸುತ್ತದೆ ಎಂದ ಕಾರಣಕ್ಕೆ ಕಕ್ಷದ ಆಚರಣೆಯಿಂದು ಪತ್ತೆಗಡೆ ಕಡ್ಡಾಯ.

ಎಭಿನ್ನ ಆಚರಣೆಗಳಿಗೆ ಹಸರಾಗಿರುವ ಕೊಡಗಿನಲ್ಲಿ ಕಕ್ಷದ ಮಾಸಕ್ಕೂ ಹೆಚ್ಚಿನ ಪ್ರಾಮುಖ್ಯ. ಆಪಾಧ ಮುಗಿಯುತ್ತಿದ್ದಂತೆ ಸಾಲುಸಾಲು ಹಬ್ಬಗಳೂ ಆರಂಭವಾಗುವುದರಿಂದ ಆ ಹಬ್ಬಗಳಿಗೆ ಮನ್ನುಡಿಯಂತೆ ಕಕ್ಷದ ಆಚರಣೆ ಕಾಣಲುತ್ತದೆ. ಈ ಬಾರಿ ಆಗಸ್ಟ್ 3ರ ಗುರುವಾರ ಕರ್ಕಾಟಕ ಮಾಸದ 18ನೇ ದಿನದ ಕಕ್ಷದ ಪದಿನೆಚ್ಚೆ ಸಂಪೂರ್ಣ ನಡೆಯುತ್ತಿದೆ.